

# ಬೈಷಧ ಮತ್ತು ಮನೆಮದ್ದಗಳನ್ನು ತೆಗೆದುಕೊಳ್ಳುವುದು ಹೇಗೆ

## MORNING

### STEP 1

ಶಾಲಿ ಹೊಟೆಯಲ್ಲಿ ಗ್ರಾಸ್‌ಸ್ಲೋ ಸಮೋಟ್‌ (S-6), ಲಿವರ್ ಹೆಲ್ಪ್ ಸಮೋಟ್‌ (S-4) ಮತ್ತು ರೀನಲ್ ಸಮೋಟ್‌ (S-5) ಪ್ರತಿ 15 ಮಿ.ಲಿ ಕುಡಿಯಿರಿ. ಈ ಎಲ್ಲಾ ಪೂರಕಗಳನ್ನು ಒಟ್ಟಿಗೆ ಎಡಮಾರ್ಕ್ ಪ್ರತಿ  $1/2$  ಟೀಜಮಚ ಬೆರೆಸುವ ಮೂಲಕ ಸೇವಿಸಬಹುದು.



ಗ್ರಾಸ್‌ಸ್ಲೋ ಸಮೋಟ್‌ (S-6)  
15 ಮಿಲಿ



ಲಿವರ್ ಹೆಲ್ಪ್ ಸಮೋಟ್‌  
(S-4) 15 ಮಿಲಿ



How to take  
Medicine



ರೀನಲ್ ಸಮೋಟ್‌ (S-5)  
15 ಮಿಲಿ



ಬೈಷಧದ  $1/2$  ಟೀಜಮಚ  
ಎಡಮಾರ್ಕ್ ಪ್ರತಿ



ಬೆರೆಸುವ  
ಮೂಲಕ ಸೇವಿಸಬಹುದು



ಸೇವಿಸಬಹುದು

### STEP 2

ಪೂರಕಗಳನ್ನು ಸೇವಿಸಿದ ತಕ್ಷಣ ಕೆಳಗಿನ ಮನೆಮದ್ದಗಳನ್ನು ಅಗಿಯಬೇಕು ಮತ್ತು ನುಂಗಬೇಕು.

(a) ಬೆಳ್ಳಿ ಸುಮಾರು 2-3 ಸೆಣ್ಣಿ ಎಸಳು, (b)  $1/2$  ಸೆಂ.ಮೀ ಕತ್ತರಿಸಿದ ಶುಂಠಿ, (c)  $1/2$  ಟೀ ಚಮಚ ಸೆನಸಿದ ಮೆಂತ್‌ ಬೀಜಗಳು (ರಾತ್ರಿ ನೀರಿನಲ್ಲಿ ನೆನೆಸಿಟ್ ಅಥವಾ ಮೊಳಕೆಭರಿತ) ಗಮನಿಸಿ: ಮೇಲೆ ತಿಳಿಸಿದ ಮನೆಮದ್ದಗಳು ಪ್ರೀ-ಬಯಾಟಿಕ್ ಅಗಿದ್ದು, ಅದು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ



ಬೆಳ್ಳಿ  
2 - 4 ಬೆಳ್ಳಿ ಎಳಸು



ಶುಂಠಿ  
1 ಸೆಂ.ಮೀ. ಸೆಣ್ಣಿ ಚೂರು




ಮೆಂತ್‌ಕಾಳುಗಳು  
1 ಟೀ ಚಮಚ ಮೆಂತ್‌ಕಾಳು  
(ಸೆನಸಿದ/ಮೊಳಕೆಯೊಡೆ)

## STEP 3


ಯೋಗ- 20 ನಿಮಿಷಗಳ ಕಾಲ ಧ್ಯಾನ ಮಾಡಿ, ಪ್ರಾಣಯಾಮದಲ್ಲಿ ಬಸ್ತಿಕ - 40 ಬಾರಿ, 20 ಬಾರಿ ಅನಲೋಮ ವಿಲೋಮ ಮಾಡಬಹುದು. ಗಮನಿಸಿ: ನಿಮ್ಮ ಅನುಕೂಲ ಮಟ್ಟಕ್ಕೆ ಅನುಗುಣವಾಗಿ ಯೋಗವನ್ನು ಅಭ್ಯಾಸ ಮಾಡಿ, ಮೇಲೆ ತಿಳಿಸಿದ ಮಾಹಿತಿಯು ಕೇವಲ ಒಂದು ಮಾರ್ಗದರ್ಶಿಯಾಗಿದೆ. ನಂತರ ಲಭ್ಯವಿದ್ದಲ್ಲಿ 100 ಮಿಲಿ ಬಾಳೆ ದಿಂಡಿನ ರಸವನ್ನು ತೆಗೆದುಕೊಳ್ಳಿ. ಪಾಕವಿಧಾನಕ್ಕಾಗಿ ಕಿಂ ಕೋಡ್ ಪರಿಶೀಲಿಸಿ.



20 ನಿಮಿಷಗಳ ಕಾಲ ಧ್ಯಾನ ಮಾಡಿ



ಬಸ್ತಿಕ - 40 ಬಾರಿ



Exhale through Right nostril  
1  
2  
3



Exhale through Right nostril



Inhale through left nostril



Exhale through left nostril



20 ಬಾರಿ ಅನಲೋಮ ವಿಲೋಮ

## STEP 4

ನಿಮ್ಮ ಉಪಹಾರದ ಮೊದಲ ಆಹಾರವಾಗಿ ಅಗಸೆ ಮಜ್ಜಿಗೆಯನ್ನು ಸೇವಿಸಿ. ಗಮನಿಸಿ: ಅಗಸೆ ಮಜ್ಜಿಗೆಯಲ್ಲಿ ಒಮ್ಮೆಗಾ 3 ಮತ್ತು ಒಮ್ಮೆಗಾ 4 , ಅವಶ್ಯಕವಾದ ಘ್ರಾಟೆ ಆಸಿದ್ದಳು (ಕೋಶಗಳ ಚಯಾಪಚಯ ಶ್ರೀಯೆಗಳನ್ನು ನಿಯಂತ್ರಿಸುತ್ತದೆ) ಹಾಗೂ ಲಿಗನನ್ (ಕೋಶಗಳನ್ನು ನಿರ್ವಿಷಣೊಳಿಸುತ್ತದೆ) ಸಮೃಧವಾಗಿದೆ. ಪಾಕ ವಿಧಾನಕ್ಕಾಗಿ ಕಿಂ ಕೋಡ್ ಪರಿಶೀಲಿಸಿ.



## STEP 5

ಬೆಳಗಿನ ಉಪಹಾರ- ಅಗಸೆ ಮಜ್ಜಿಗೆಯನ್ನು ಸೇವಿಸಿದ ನಂತರ, ನೀವು ಇನ್ನೂ ಹಸಿದ್ದರೆ, ಕೇವಲ ಹಣ್ಣಗಳು, ಲೀಚ್‌ಸಲಾಡ್ ಮತ್ತು ಇತರೆ ಸಿದ್ದಪಡಿಸಿದ ಉಪಹಾರವನ್ನು ಸೇವಿಸಬಹುದು. ಅಗಸೆ ಆಹಾರವನ್ನು ಆರೋಗ್ಯಕರ ಆಹಾರ ಎಂದು ಕರೆಯಲಾಗುತ್ತದೆ.

## AFTERNOON

### STEP 1

ಉಂಟದ ಮೊದಲು ಕಾಡಿಯೋವ್ಯಾಕ್ಸುಲಾರ್ ಸಮೋಚ್ (S-3) 15 ಮಿಲಿ ಪೂರಕಗಳನ್ನು ಕುಡಿಯಿರಿ. ಅದರ ನಂತರ ತಕ್ಷಣವೇ ಉಂಟವನ್ನು ತೆಗೆದುಕೊಳ್ಳಬಹುದು.



### STEP 2

ಉಂಟ - ಉಂಟದ ಮೊದಲು ಒಂದು ಲೋಟು ಹಸಿ ತರಕಾರಿ ರಸವನ್ನು ಕುಡಿಯಿರಿ ಮತ್ತು ನಿಮ್ಮ ಉಂಟದಲ್ಲಿ 30% ಕ್ಕಿಂತ ಕಡಿಮೆ ಧಾನ್ಯಗಳು (ಅಕ್ಕಿ, ಗೋಧಿ, ರಾಗಿ ಅಥವಾ ಸಿರಿಧಾನ್ಯ) ಮತ್ತು 60% ಕ್ಕಿಂತ ಹೆಚ್ಚು ಸೊಪ್ಪು ಹಾಗೂ ತರಕಾರಿಗಳು ಇರಬೇಕು. ಮಾಂಸಹಾರಿ ಇದ್ದಲ್ಲಿ 20% ಕ್ಕಿಂತ ಕಡಿಮೆ ಮೀನು ಅಥವಾ ಕೋಳಿ ಸೇವಿಸಬೇಕು. ಅಕ್ಕಿಯಲ್ಲಿ ಪಿಷ್ಟವನ್ನು (ಗಂಜಿಯನ್ನು) ತೆಗೆಯಬೇಕು (ಅಕ್ಕಿಯನ್ನು ಕುದಿಸಿದ ನಂತರ ಪಿಷ್ಟವನ್ನು ತೆಗೆಯುವ ವಿಧಾನವೆಂದರೆ ನೀರನ್ನು ತೆಗೆಯುವುದು)



ಒಂದು ಲೋಟು ಹಸಿ  
ತರಕಾರಿ ರಸವನ್ನು ಕುಡಿಯಿರಿ



ಧಾನ್ಯಗಳು



ಸೊಪ್ಪು ಹಾಗೂ ತರಕಾರಿಗಳು



ಮೀನು ಅಥವಾ ಕೋಳಿ



## EVENING

### STEP 1

(ಸಮಯವು ಸೂಚಕವಾಗಿದೆ) 1 ಗ್ಲೂಸ್ ಅಗಸ್ ಮಜ್ಜಿಗೆಯನ್ನು ಲಫು ಉಪಹಾರವಾಗಿ ಸೇವಿಸಿ.  
ಹೆಚ್ಚು ಸೂಪರ್ ಧಾನ್ಯಗಳ ಆಹಾರವನ್ನು ಸೇವಿಸಿ.

## NIGHT

### STEP 1

ಉಂಟದ ಮೊದಲು ಗ್ರಾಸ್‌ಲ್ಯೂ ಸಮೋಚ್ (S-6), ಲಿವರ್ ಹೆಲ್ಟ್ ಸಮೋಚ್ (S-4) ಮತ್ತು ರೀನಲ್ ಸಮೋಚ್ (S-5) ಪ್ರತಿ 15 ಮಿ.ಲಿ ಕುಡಿಯಿರಿ. ಈ ಎಲ್ಲಾ ಪೂರಕಗಳನ್ನು ಒಟ್ಟಿಗೆ ಎಡಮ್ಯಾಕ್ಸ್ ಪ್ರತಿ  $1/2$  ಟೀಜೆಮಚ್ ಬೆರೆಸುವ ಮೂಲಕ ಸೇವಿಸಬಹುದು.



ಗ್ರಾಸ್‌ಲ್ಯೂ ಸಮೋಚ್ (S-6)  
15 ಮಿಲಿ



ಲಿವರ್ ಹೆಲ್ಟ್ ಸಮೋಚ್  
(S-4) 15 ಮಿಲಿ



ರೀನಲ್ ಸಮೋಚ್ (S-5) ಟೀಜೆಫ್ರದ 1/2 ಟೀಜೆಮಚ್  
15 ಮಿಲಿ



ಎಡಮ್ಯಾಕ್ಸ್ ಪ್ರತಿ  
ಬೆರೆಸುವ  
ಮೂಲಕ ಸೇವಿಸಬಹುದು



ಬೆರೆಸುವ  
ಮೂಲಕ ಸೇವಿಸಬಹುದು



ಸೇವಿಸಬಹುದು

## STEP 2

ಬೋಜನ - ರಾತ್ರಿಯ ಉಟದಲ್ಲಿ ಮೊದಲು ಒಂದು ಲೋಟ ಹಸಿ ತರಕಾರಿ ರಸವನ್ನು ಕುಡಿಯಿರಿ ಮತ್ತು ನಿಮ್ಮ ಉಟದಲ್ಲಿ 30% ಕ್ಷಿಂತ ಕಡಿಮೆ ಧಾನ್ಯಗಳು ಇರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು 60% ಕ್ಷಿಂತ ಹೆಚ್ಚು ಸೊಮ್ಮೆ ಹಾಗೂ ತರಕಾರಿಗಳು ಇರಬೇಕು. ಮಾಂಸಹಾರಿ ಇದ್ದಲ್ಲಿ 20% ಕ್ಷಿಂತ ಕಡಿಮೆ ಮೀನು ಅಥವಾ ಕೊಳಿ ಸೇವಿಸಬೇಕು. ಗಮನಿಸಿ: ಗ್ರಾಸ್ಟಿಕ್ ಸಮಸ್ಯೆ ಇದ್ದರೆ ಸಿಂಥೆಟಿಕ್ ಜಿಷ್ಟಿಗಳನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಅದು ಹೊಟೆಂಯಲ್ಲಿರುವ ಪ್ರಯೋಜನಕಾರಿ ಸೂಕ್ತಜೀವಗಳನ್ನು ಹಾಳು ಮಾಡುತ್ತದೆ. ಅದರ ಬದಲಿಗೆ ಸಮಸ್ಯೆ ಪರಿಹಾರವಾಗುವವರೆಗೆ ಆಹಾರದ ನಂತರ ಗ್ರಾಸ್ಟೋ ಸಮೋಟ್ (S-6) ಅನ್ನ ತೆಗೆದುಕೊಳ್ಳಿ. ಹೆಚ್ಚಾಗಿ ಉತ್ತಮ ಧಾನ್ಯಗಳನ್ನು ಸೇವಿಸಿ